

DIAGEO

INDIA

United Spirits Limited

Registered Office:

'UB Tower'

#24, Vittal Mallya Road,

Bengaluru – 560 001

Tel: +91 80 4544 8000

Fax: +91 80 3985 6862

www.diageoindia.com

29th January 2021

BSE Limited
Listing Department
Dalal Street,
Mumbai 400 001
Scrip Code: 532432

National Stock Exchange of India Ltd
Exchange Plaza, C-1 Block G,
Bandra Kurla Complex,
Bandra East, Mumbai- 400051
Scrip Code: MCDOWELL-N

Dear Sirs,

Sub: Newspaper Publication – Unaudited financial results for the quarter and nine months ended 31st December 2020

In accordance of the captioned subject, copies of the newspaper advertisements published on 29th January 2021 in 'Business Standard' and 'Prajavani' are enclosed.

This is for your information & records.

Thank you,

For United Spirits Limited

Mital Sanghvi
Company Secretary

Encl: as above



The information contained in this notice is also available on the company's website www.insecticidesindia.com as well as on the website of the Stock Exchanges viz. the National Stock Exchange of India Limited - www.nseindia.com and the BSE Limited - www.bseindia.com.
For Insecticides (India) Limited
Sd/-
(Sandeep Kumar) Company Secretary

Date : 28/01/2021
Place: Delhi

REC Limited (A Government of India Enterprise)
(Formerly Rural Electrification Corporation Limited)
CIN: L40101DL1989GO000595

NOTICE

Pursuant to Regulation 47 and other applicable regulations of the SEBI (Listing Obligations and Disclosure Requirements) Regulations, 2015, notice is hereby given that a meeting of the Board of Directors of REC Limited is scheduled to be held on **Thursday, February 4, 2021 Inter-sita** to consider and approve unaudited financial results (Standalone & Consolidated) of the Company for the quarter ended December 31, 2020. Further, as per Company's Code of Conduct for Regulating, Monitoring and Reporting of Trading by Designated Persons and their Immediate Relatives, the trading window is closed from January 1, 2021 to February 6, 2021 for dealing in REC Equity Shares and REC Listed Debt Securities, by all designated persons & their immediate relatives. This information is also available on the website of the Company i.e. www.recindia.nic.in and on the website of Stock Exchanges where the shares of the Company are listed i.e. www.nseindia.com and www.bseindia.com.
For REC Limited
Sd/-
(J. S. Amitabh)
Executive Director & Company Secretary
Date : January 28, 2021
Registered Office: Core-4, SCOPE Complex, 7, Lodi Road, New Delhi-110003
Tel: 91-11-24365161, Fax: 91-11-24380644
E-mail: complianceofficer@rec.in Website: www.recindia.nic.in

SUMMIT SECURITIES LIMITED

CIN: L65921MH1997PLC194571
Regd. Office: 213, Bezoia Complex, B Wing, 71, Sen-Trombay Road, Chembur, Mumbai - 400071
Tel: +91-22-2529232/54 Fax: +91-22-25292423
Website: www.summitsecurities.net
Email: investor@summitsecurities.net

NOTICE

Notice is hereby given pursuant to Regulation 29 and 47 of the SEBI (Listing Obligations and Disclosure Requirements) Regulations, 2015, that a meeting of the Board of Directors of the Company is scheduled on Tuesday, February 09, 2021, inter alia, to consider and approve the Unaudited Financial Results for the quarter and nine months ended December 31, 2020. This information is also available on the company's website viz., www.summitsecurities.net and the website of the stock exchanges viz., www.nseindia.com and www.bseindia.com.
For Summit Securities Limited
Jaya Gangwani
Company Secretary
Place: Mumbai
Date: January 28, 2021



NUCLEUS SOFTWARE

Nucleus Software Exports Limited

CIN : L74899DL1989PLC034594

Registered Office: 33-35, Thyagraj Nagar Market, New Delhi - 110003

Tel : +91 - 120 - 4031400; Fax : +91 - 120 - 4031672

Email : investorrelations@nucleussoftware.com, Website: www.nucleussoftware.com

EXTRACT OF INTERIM FINANCIAL RESULTS OF NUCLEUS SOFTWARE EXPORTS LIMITED FOR THE QUARTER AND NINE MONTHS ENDED 31 DECEMBER 2020
(Amount in Lacs)

SL. No.	Particulars	CONSOLIDATED				STANDALONE			
		Quarter Ended		For the nine months ended		Quarter Ended		For the nine months ended	
		31 December 2020	31 December 2019	31 December 2020	31 December 2019	31 December 2020	31 December 2019	31 December 2020	31 December 2019
		Unaudited	Unaudited	Unaudited	Unaudited	Audited	Audited	Audited	Audited
1	Total income from operations (net)	12,401	13,033	38,935	38,260	10,927	11,107	34,355	32,527
2	Net Profit / (Loss) for the period (before Tax, Exceptional and Extraordinary items)	3,296	2,851	11,829	7,868	3,079	2,436	11,203	8,305
3	Net Profit / (Loss) for the period before Tax (after Exceptional and Extraordinary items)	3,296	2,851	11,829	7,868	3,079	2,436	11,203	8,305
4	Net Profit / (Loss) for the period after Tax (after Exceptional and Extraordinary items)	2,482	2,320	9,050	6,086	2,299	2,027	8,570	6,698
5	Total Comprehensive Income for the period [Comprising Profit / (loss) for the period (after tax) and Other Comprehensive Income (after tax)]	2,631	2,460	9,399	5,980	2,388	2,091	8,622	6,492
6	Equity Share Capital	2,904	2,904	2,904	2,904	2,904	2,904	2,904	2,904
7	Reserves (excluding revaluation reserves as shown in the Audited balance sheet of previous year)	-	-	-	-	-	-	-	-
8	Earnings Per Share - (of Rs. 10/- each) (for continuing and discontinued operations) (Not annualised)								
	Basic (INR)	8.55	7.99	31.20	20.96	7.92	6.98	29.51	23.07
	Diluted (INR)	8.55	7.99	31.20	20.96	7.92	6.98	29.51	23.07

Notes:

- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and other Disclosure Requirements) Regulations, 2015. The full format of the Quarterly Financial Results are available on the Stock Exchange websites of BSE and NSE at www.bseindia.com and www.nseindia.com respectively and on Company's website at www.nucleussoftware.com.
- The Honourable National Company Law Tribunal (NCLT) of New Delhi vide its Order dated 18 March 2020 approved the Scheme of Amalgamation (referred to as "the Scheme") of Virstra - I Technology Services Limited (referred to as "Virstra") and Avon Mobility Solutions Private Limited (referred to as "Avon") with the Company, the certified copy of which was received by the Company in the quarter ended 30 June 2020. Consequent to the above Order and subsequent filing of the said certified copy with the Registrar of Companies, NCT of Delhi, the Scheme has become effective. As per directions of the Honourable NCLT and applicable provisions of the Companies Act, 2013, the Company, Avon and Virstra filed the requisite E-forms along with certified copy of the above NCLT Order and the Scheme with the Registrar of Companies, NCT of Delhi/ Ministry of Corporate Affairs (MCA) on 30 June 2020. These E-forms have been approved during the quarter ended 31 December 2020. Upon coming into effect of the Scheme, the business undertakings of Virstra and Avon have been transferred to and vested in the Company w.e.f 1 April 2019 which is the appointed date and these interim financial results have been prepared accordingly giving effect to the Scheme. Accordingly, the comparative results have been restated for all periods presented as per guidance under Appendix C of Ind AS 103 "Business Combinations".

Place: Noida
Date : 28 January 2021

By Order of the Board
For Nucleus Software Exports Limited
Sd/-
VISHNU R DUSAD
Managing Director

Business Standard
DELHI EDITION

Printed and Published by Nandan Singh Rawat on behalf of Business Standard Private Limited and printed at The Indian Express (P) Ltd. A-8, Sector-7, Noida, Gautam Budh Nagar-201301 and published at Nehru House, 4 Bahadur Shah Zafar Marg, New Delhi 110002
Editor : Shyamal Majumdar

RNI NO. 57376/1994
Readers should write their feedback at feedback@bsmail.in
Ph. 011-23720202, Fax : +91-11-23720201

For Subscription and Circulation enquiries please contact:
Ms. Mansi Singh
Head-Customer Relations
Business Standard Private Limited,
H/4 & 1/3, Building H, Paragon Centre, Opp. Birla Centrium, P.B. Marg, Worli, Mumbai - 400013
E-mail: subs_bs@bsmail.in
"or sms, SUB 85 to 57007"

DISCLAIMER News reports and feature articles in Business Standard seek to present an unbiased picture of developments in the markets, the corporate world and the government. Actual developments can turn out to be different owing to circumstances beyond Business Standard's control and knowledge. Business Standard does not take any responsibility for investment or business decisions taken by readers on the basis of reports and articles published in the newspaper. Readers are expected to form their own judgement. Business Standard does not associate itself with or stand by the contents of any of the advertisements accepted in good faith and published by it. Any claim related to the advertisements should be directed to the advertisers concerned. Unless explicitly stated otherwise, all rights reserved by M/s Business Standard Pvt. Ltd. Any printing, publication, reproduction, transmission or redistribution of the contents, in any form or by any means, is prohibited without the prior written consent of M/s Business Standard Pvt. Ltd. Any such prohibited and unauthorised act by any person/legal entity shall invite civil and criminal liabilities.

UNITED SPIRITS LIMITED

Regd. Office: 'UB Tower', # 24, Vittal Mallya Road, Bengaluru - 560 001.

Tel: +91 80 4544 8000; Fax: +91 80 3985 6862

Email: contactus.India@diageo.com Website: www.diageoindia.com

Corporate Identity Number: L01551KA1999PLC024991

DIAGEO
INDIA

[See Regulation 47(1)(b) of the Securities and Exchange Board of India (Listing Obligations and Disclosure Requirements) Regulations, 2015]
Extract of standalone and consolidated unaudited financial results for the quarter and nine months ended December 31, 2020

Sl. No.	Particulars	(INR in Millions except for earnings per share data)					
		Standalone			Consolidated		
		Quarter ended December 31, 2020	Nine Months ended December 31, 2020	Quarter ended December 31, 2019	Quarter ended December 31, 2020	Nine Months ended December 31, 2020	Quarter ended December 31, 2019
		Unaudited	Unaudited	Unaudited	Unaudited	Unaudited	
1.	Total Income from Operations	82,260	195,043	78,072	84,103	197,404	76,123
2.	Net Profit / (Loss) for the period (before Tax, Exceptional and / or Extraordinary items) [Refer note (b) below]	3,041	2,970	3,437	3,541	3,138	3,140
3.	Net Profit / (Loss) for the period before tax (after Exceptional and / or Extraordinary items) [Refer note (b) below]	3,041	2,220	3,437	3,743	2,590	3,140
4.	Net Profit / (Loss) for the period after tax (after Exceptional and / or Extraordinary items) [Refer note (b) below]	2,299	1,430	2,588	2,603	1,588	2,320
5.	Total Comprehensive Income for the period [Comprising Profit / (Loss) for the period (after tax) and other Comprehensive Income (after tax)]	2,299	1,430	2,588	2,612	1,602	2,374
6.	Equity Share Capital	1,453	1,453	1,453	1,453	1,453	1,453
7.	Reserves (excluding Revaluation Reserve) as shown in Audited Balance Sheet						
8.	Earning Per Share (of Rs..2/- each) [Refer note (c) below]						
	1. Basic :	3.16	1.96	3.56	4.05	2.47	3.32
	2. Diluted :	3.16	1.96	3.56	4.05	2.47	3.32

Notes:

- The above is an extract of the detailed format of Quarterly Financial Results filed with Stock Exchanges under Regulation 33 of the SEBI (Listing Obligations and Disclosure Requirements) Regulations, 2015. The Full format of the Quarterly Financial Results are available on the websites of the Stock Exchange(s) at www.bseindia.com and www.nseindia.com and also on the Company's website at www.diageoindia.com.
- Exceptional and/or Extraordinary items are adjusted in the Statement of Profit and Loss in accordance with the Companies (Indian Accounting Standards) Rules, 2015 prescribed under Section 133 of the Companies Act, 2013.
- In calculating the weighted outstanding equity shares during all the periods presented under Consolidated Statement of results, the Company has reduced its own shares held by USL Benefit Trust (of which the Company is the sole beneficiary)

For and on behalf of the Board of Directors

Place : Mumbai
Date : January 27, 2021

Sd/-
Anand Kripalu
Managing Director and Chief Executive Officer

